

ಅನುಭಂದ

ಹೊನ ಒಡಂಬಿಕೆಯಲ್ಲ “ಸಭೀಯ” ರೂಪಗಳು ಮತ್ತು ದೃಷ್ಟಾಂತಗಳು

ಹೊನ ಒಡಂಬಿಕೆಯಲ್ಲ ಸಭೀಯ ಹಲವಾರು ರೂಪಗಳಿಂದ, ಉಪಮೆಗಳಿಂದ ಮತ್ತು ಕಲ್ಪನೆಗಳಿಂದ ಜಿತಿನಲ್ಪಣಿಯತ್ತದೆ.¹ ಅವುಗಳಲ್ಲ ತೆಲವು ದೃಷ್ಟಾಂತಗಳಿಂತೆ ತೋರುವವು, ಇತರಪುಗಳ ನಿಜವಾದ ಹಂಡಿಯ ಹೆಸರುಗಳಿಂತೆ ತೋರುತ್ತವೆ. ಯಾವುದೂ ಒಂದರ ಮೇಲೆ ಒಂದು ಒತ್ತಿಹೇಳಲ್ಪಡುವಬಾರದು; ಪ್ರತಿಯೊಂದೂ ಸಭೀಗಾಗಿ ನಮಗಿರ ಬೇಕೆಂದು ದೇವರು ಬಯನುವ ಶೂರಣಜಿತಕ್ಕೆ ಹೊಡುಗೆಯನ್ನು ಕೊಡುತ್ತಿರುವಂತೆ ನೋಲಿಲ್ಪಡಬೇಕು.

ಒಂದು ರೂಪಕ್ಕೆ ಹೊಲಾರ್ಕೆಯ ಇಲ್ಲಂದೇ ನಮಾನ ರೂಪದ ಒಂದು ಹೇಳಿಕೆಯಾಗಿದೆ (“like” ಇಲ್ಲಂದೇ “as” ದ ಉಪಯೋಗ ಮಾಡಿದೇ ವ್ಯಕ್ತಪಡಿಸಿದ್ದು). ಉದಾಹರಣೆಗಾಗಿ ಎಫೆನ 2:20-22ರಲ್ಲ ಕೈಸ್ತನು ಒಂದು ಮೂಲಿಗಲ್ಲ ಎಂದು ಕರೆಯಲ್ಪಡಿದ್ದನೇ ಮತ್ತು ಕೈಸ್ತರು ಒಂದು ಕಟ್ಟಡದಂತೆ ಇಲ್ಲಂದೇ ಅಲಯದಂತೆ ಜಿತಿನಲ್ಪಣಿದ್ದಾರೆ.

ಒಂದು ಉಪಮೆಯು ಕೇವಲ ಒಂದು ರೂಪಕ್ಕಾಗಿದ್ದ ತನ್ನ ಪ್ರತಿಸಿಧಿಕರಿಸುವಿಕೆಯಲ್ಲ “like” ಇಲ್ಲಂದೇ “as” ಎಂಬುದನ್ನು ಕೂಡಿಸಿಕೊಳ್ಳುತ್ತದೆ. ಯೆನುವು ಮತ್ತಾಯ 13ರಲ್ಲ “ಹರಲೋದ ರಾಜ್ಯವು ... ಹೊಲಾರ್ಕೆಯಾಗಿದೆ” ಎಂದು ಪುನಃ ಪುನಃ ಹೇಳಿದಾಗ, ಆತನು ಉಪಮೆಗಳನ್ನು ಉಪಯೋಗಿಸುತ್ತಿದ್ದನು.

ಒಂದು ದೃಷ್ಟಾಂತವು ಒಂದು ನಾದೃಶ್ಯತ್ವಿಂತ ಹೆಚ್ಚಿನದಾಗಿರುವುದು. ಈ ಲಿತಿಯ ಹೊಲಾರ್ಕೆಯು ಹಲಿಶ್ವದ ಬರಹಗಳಲ್ಲ ಸಭೀಯ ಅಸ್ತಿತ್ವದ ಮತ್ತು ಅದನ್ನು ಬಿವಲನಲು ಉಪಯೋಗಿಸಲ್ಪಡುವ ತತ್ವ ಇಲ್ಲಂದೇ ಕಥೆಯ ಮಧ್ಯದಲ್ಲ ನಮಾಂತರತೆ ತರಲು ಉಪಯೋಗಿಸಲ್ಪಣಿದೆ.² ಉದಾಹರಣೆಗಾಗಿ, ಮತ್ತಾಯ 13:24-30ರಲ್ಲ ಒಂದು ಹೊಲದ ನಾಮ್ಯವನ್ನು ಯೆನುವು ತನ್ನ ರಾಜ್ಯದ ಸ್ವಭಾವವನ್ನು ಉದಾಹರಿಸಲು ಉಪಯೋಗಿಸಿದನು.

ದೇವರಿಗೆ ನಂಬಿಂಬಿಸಿ (21)

1. ದೇವರ ಯಾಜಿಕ್ಯಾಂತ

1 ಹೇತು 2:9

2. ದೇವರ ಪರಿಶುದ್ಧ ಜನಾಂಗದಂತೆ
1 ಹೇಣ್ತೆ 2:9
3. ದೇವರ ಸ್ವರ್ವಂತ ನ್ಯಾಸ್ತಿಧರಂತೆ
1 ಹೇಣ್ತೆ 2:9
4. ದೇವರಾಮಹಂಕರ ಜನಾಂಗದಂತೆ
1 ಹೇಣ್ತೆ 2:9
5. ದೇವರ ಪಟ್ಟಿಧರಂತೆ
ಎಫೆನ್ 2:19
6. ದೇವರ ಕಟ್ಟಿಧರಂತೆ
ಎಫೆನ್ 2:20-22
7. ದೇವರ ಹೊಲಿಧರಂತೆ
1 ಕೊಲಿಂಥ 3:9
8. ದೇವರ ನಿಖಾನನ್ಯಾಸದಂತೆ
ಎಫೆನ್ 2:19-22
9. ದೇವರ ಮತ್ತುಧರಂತೆ
1 ಯೋಹಾನೆ 3:1, 2
10. ದೇವರ ಮನೆಯವರಂತೆ (ಹುಬಂಬಿ)
1 ತಿಂಡೊಥೆ 3:14, 15
11. ದೇವರ ನಂಭಾಣಿತೆಯಂತೆ
ಕೊಲೀಂಹನ್ 1:19, 20
12. ದೇವರ ಶಾಲಿಯದಂತೆ
1 ಕೊಲಿಂಥ 3:16, 17
13. ದೇವ ನ್ಯಾಸ್ತಿಧರಂತೆ
ಎಫೆನ್ 1:18
14. ದೇವರಿಂದ ಆಯ್ದು ಮಂಡಳ್ಳಿಧರಂತೆ
ಎಫೆನ್ 1:4
15. ದೇವರ ದಕ್ಷ ತಗೆದುಹೊಳ್ಳಿಧರಂತೆ
ಎಫೆನ್ 1:5

16. ದೇವರ ನಿಮಾಣದಂತೆ

ಎಫೆನ್ 2:10

17. ದೇವರ ಜನಾಂಗದಂತೆ

1 ಹೇತು 2:10

18. ದೇವರ ನೆಡುವಿಕೆಯಂತೆ

1 ಕೈಲಂಥ 3:7, 8

19. ದೇವರ ರಾಷ್ಟ್ರದಂತೆ

ಶ್ರುತಿಪನೆ 1:5ಇ, 6

20. ದೇವರ ಏಹಿಮುಯ ಹಾಲುಗಾರರಂತೆ

1 ಧೈನಲೊಸಿಲಕ 2:12

21. ಧೈನಿಕ ಅನ್ಯಾನ್ಯತೆಯಲ್ಲ ತ್ರೈಂಶಿಸಿದವರಂತೆ

1 ಯೋಹಾನ 1:3

2 ಕೈಲಂಥ 13:14

ತ್ರೈಂಶಿಗೆ ನಂಬಿಂಬಿ (18)

22. ತ್ರೈಂಶ ಪರಿಪೂರ್ಣತೆಯಂತೆ

ಎಫೆನ್ 1:22, 23

23. ತ್ರೈಂಶ ಮಂದೆಯಂತೆ

ಯೋಹಾನ 10:11

24. ತ್ರೈಂಶ ಅಪ್ಪಿತ ದೇಹದಂತೆ

ಎಫೆನ್ 1:22, 23

25. “ಒಂದು” ದೇಹದಂತೆ

1 ಕೈಲಂಥ 12:13

ಎಫೆನ್ 2:14-16; 4:4

26. ತ್ರೈಂಶ ನಿರ್ವಹಣೆಯಂತೆ

1 ಕೈಲಂಥ 6:15

27. ತ್ರೈಂಶ, ಶಿರಷಿನ ದೇಹದಂತೆ

ಎಫೆನ್ 5:23, 24

ಕೊಲೊನ್ಸೆ 1:18

- 28. ക്രിസ്തുവ മുഡലറിട്ടിയംതേ**
2 കേരളംഥ് 11:2
എഫൻ 5:23
- 29. ക്രിസ്തുവിനെ ഒംഡു പ്രേദംതേ**
2 കേരളംഥ് 3:2, 3
- 30. ക്രിസ്തുവ സ്വാനന്നേയുംതേ**
2 കേരളംഥ് 2:14
- 31. യേജുവപ്പു കെടാനേംഡു അരികേ മാടുപ്പെരംതേ**
യോഹമാത്തുര 10:9, 10
- 32. ക്രിസ്തുവ കിംബാലകരംതേ**
മാക്കു 9:41
- 33. ക്രിസ്തുവ കിഞ്ചുരംതേ**
അപ്പോൾസ്റ്റുലര കൃത്യുഗംഖ 11:26
- 34. ക്രിസ്തുവ നേപകരംതേ**
1 കേരളംഥ് 4:1
- 35. ക്രിസ്തുവ രാധാഭാരിനജംതേ³**
2 കേരളംഥ് 5:20
- 36. അക്കെള്ള വാസിനുഡംതേ**
1 യോഹാന 2:27
- 37. ക്രിസ്തുവിനെ കെള്കിനഭൂപ്ല്ലവരംതേ**
മാക്കു 16:15, 16
- 38. ക്രിസ്തുവ നാളിന്റെക്കംതേ**
3 യോഹാന 3, 6
- 39. ദൗഡേബജീയ കേരംപേരിച്ചംതേ**
യോഹാന 15:5
- പരിശുദ്ധാച്ചൈനിന്റെ സംബന്ധി (3)**
- 40. പരിശുദ്ധാച്ചൈനിനെ വാസിനഭൂപ്ല്ലവരംതേ**
1 കേരളംഥ് 3:16

41. ಅಕ್ಷಸಿಂಹ ಪುಷ್ಟಿಪರಂತೆ

ಯೋಹಾನ 3:5

42. ಪರಿಬುಧಾತ್ಮನಿಗೆ ಅನುಭೂತಿಗಾಗಿ ನಡೆಯಲಿಪರಂತೆ

ರೋಮಾಂತ್ರ 8:3, 4

ಶ್ರೇಷ್ಠರಿಗೆ ನಂಬಿರಿಸಿ (61)

ಒಷ್ಟಿದ ಮಾಡಿಕೊಂಡಿದ್ದನ್ನು ಹರಿತ (33)

43. ಮಾನವರಂತೆ

ಅಪ್ಪೋನ್ತಲರ ಕೃತ್ಯಾರ್ಥ 9:1, 2

(ಅಪ್ಪೋನ್ತಲರ ಕೃತ್ಯಾರ್ಥ 19:9, 23; 22:4; 24:14, 22 ಇವುಗಳನ್ನು
ನೋಡಿಲ.)

44. ಭೂಮಿಗೆ ಉಣಿಗಿಡಿಲಿಪರಂತೆ

ಮತ್ತುಯ 5:13

45. ಒಂದು ಸ್ತುಂಭರಂತೆ ಮತ್ತು ಒಂದು ಆಧಾರರಂತೆ

1 ಇವೋಧಿ 3:14, 15

46. ಶೈತಾನನಿಗೆ ವಿರೋಧಿಗಾಗಿ ಹೊರಾಡಿಲಿಪರಂತೆ

ಎಥಿನ 6:12, 13

47. ಜೀಳಕಿನರಂತೆ

ಫೀಲಿಪ್ಪಿ 2:15, 16

(ಮತ್ತುಯ 5:14; ಅಪ್ಪೋನ್ತಲರ ಕೃತ್ಯಾರ್ಥ 13:47; ಎಥಿನ 5:8;
1 ಥೈನಲೇನಿಂಕ 5:5; 1 ಹೆಲ್ತೆ 2:9.)

48. ನಂಜಿಗಳಿಂದಿರಂತೆ

ಎಥಿನ 1:1

49. ನಿತ್ಯಿಯ ದಾನರಂತೆ

ರೋಮಾಂತ್ರ 6:19

50. ಒಂದೇ ವಿಶ್ವಾಸವನ್ನು ಸ್ವೀಕರಿಸಿದಿಲಿಪರಂತೆ

ಎಥಿನ 4:5

ಅಪ್ಪೋನ್ತಲರ ಕೃತ್ಯಾರ್ಥ 6:7

- 51.** ଜୀବିମୁକ୍ତିପଦ ଦେଖିବାରେ
ଏହେନ 4:14-16
- 52.** ହୋଲିଛିଯ ବିଶ୍ୱାସ ଜୀବିବାରେ
ମୁତ୍ରୁଯ 13:24-30
- 53.** ନାହିଁପ ତାଳିନାରେ
ମୁତ୍ରୁଯ 13:31, 32
- 54.** ଲାଗିଥାଇ ପୁଣିଯିବାରେ
ମୁତ୍ରୁଯ 13:33
- 55.** ବିପ ଜୀବିମୁଖୀ ମୁକ୍ତିନାରେ
ମୁତ୍ରୁଯ 13:45, 46
- 56.** ରତ୍ନକିଂଦ ଜିତ୍ରୁଲ୍ଲଙ୍ଘ ଜୀବନ୍ତ୍ଵୟ ସ୍ମିଃକେରିନୁପବରାରେ
ମୁତ୍ରୁଯ 13:19-23
- 57.** କରାନ ଧୂର୍ବଳ ହୋବିବାରେ
ମୁତ୍ରୁଯ 20:1-16
- 58.** କରାନ ଆମଂରୁଣିବନ୍ଦୁ ସ୍ମିଃକେରିନିବାରାରେ
ମୁତ୍ରୁଯ 22:2-14
ଶ୍ରୀକଟନେ 22:17
- 59.** ଲିଧରାଦ କନ୍ୟାଯିରାରେ
ମୁତ୍ରୁଯ 25:1-13
2 କେଳାଲିଠା 11:2
- 60.** ବାର୍ଷାବନ୍ଦୁ ସ୍ମିଃକେରିନୁପବରାରେ
ଅହୋନ୍ତିଲର କୃତ୍ୟଗଭୁ 2:41
- 61.** ନିର୍ମିନିଂଦ ରତ୍ନଲ୍ଲଙ୍ଘପରାରେ
1 ହେଲ୍ତ୍ର 3:21, 22
ଏହେନ 5:26
ତେଇ 3:5
ଅଜ୍ଞୁଯ 10:22
- 62.** ପୁଣିଯବ୍ଲାଦ ଦୋଷ୍ୟିବାରେ
1 କେଳାଲିଠା 5:7

- 63.** ಕರ್ತಾನಿಗೆ ನಣಿವ ಯಜ್ಞಾಪಂತ
ರೋಮಾಸ್ತುರ 12:1
- 64.** ಕರ್ತಾನ ಷಂಕ್ರಿಯೋಜಿಗೆ ಭಾಗವತಿನುಪಪರಂತೆ
1 ಕೊಲಂಧ 10:21
- 65.** ಒಂದೇ ಹೊಳ್ಳಿಯಿಳ್ಳ ಹಾಲುತೆಗೆಂಹಕ್ಕೊಳ್ಳುವಂತೆ
1 ಕೊಲಂಧ 10:16, 17
- 66.** ಕರ್ತಾನ ಹಾತ್ರೆಯಿಳ್ಳ ಹಾನಮಾಡುವವರಂತೆ
1 ಕೊಲಂಧ 10:16, 21; 11:27
- 67.** ಅತ್ಯಿಕ ಬಿಳ್ಳಿಯನ್ನು ಧರಿಸಿಹೊಂಡವರಂತೆ
ಗಳಾತ್ಯ 3:27
ಕೊಲ್ಲೊನ್ನೆ 3:8-11
(ನೋಡಿಲ ರೋಮಾಸ್ತುರ 13:12-14; ಎಥನ್ 4:22-24; 6:12-20;
1 ಧೈನಲೆಂಬಿಕ 5:5-8.)
- 68.** ತಮ್ಮ ಪ್ರಾಗ್ರಥನ್ನು ಮೃಂಗ ಮಾಡಿಹೊಳ್ಳಿದುವವರಂತೆ
ಶ್ರುತಿಗಳನ್ನೆ 3:4
- 69.** ಯೇಸುವನ್ನು ಅಡಿಧಿಯಂತೆ ತಮ್ಮ ಶ್ವದಯಗಳೋಜಿಗೆ ಅಮಂತ್ರಿಸಿದವರಂತೆ ಮತ್ತು ಆರಣ್ಯ
ಅರ್ಥಃಯನಂತೆ ಒಳ್ಳಿಹೊಂಡವರಂತೆ
ಶ್ರುತಿಗಳನ್ನೆ 3:20
- 70.** ಕ್ರಿಸ್ತನಾಲ್ಕ ಇತರ ಎಲ್ಲರಾಂಬಿಗೆ ನಮಾನತೆಯಿಳ್ಳ ಪ್ರವೇಶಿಸಿದವರಂತೆ
ಯಾಕ್ರೋಬ 2:1-5
ಗಳಾತ್ಯ 3:28
- 71.** ದರಿಬ್ಬಾಕ್ಕುನ ವಿಕ್ರಾಂತನ್ನು ಕಾಣಾಡಿಹೊಳ್ಳಲು ಪುದುತುವವರಂತೆ
ಎಥನ್ 4:1-3
- 72.** ಕ್ರಿಸ್ತನ ಬಿಳಿಗೆ ಬಿಂದವರಂತೆ
ಮತ್ತೊಯ 11:28, 29
- 73.** ಕ್ರಿಸ್ತನಾಂಬಿಗೆ ಅನ್ಯಾನ್ಯತೆಯೋಜಿಗೆ ಪ್ರವೇಶಿಸಿದವರಂತೆ
ರೋಮಾಸ್ತುರ 6:3, 4
- 74.** ಕ್ರಿಸ್ತನಾಂಬಿಗೆ ಅನ್ಯಾನ್ಯತೆಯಿಳ್ಳ ಜೀವಿನುವವರಂತೆ
ರೋಮಾಸ್ತುರ 6:8; 8:17

ರಲಾರ್ಯ 2:20
ಎಫೆನ 2:5
ಕೊಲೆನ್ಸ್ 3:3

75. ವೃತ್ತಿಯಾಗುತ್ತ ಶೆಂದಿಯವ ಕಷ್ಟಪರಂತೆ
ಎಫೆನ 2:21, 22

ಸ್ವಿಕರಿಸಿದ ಅಶೋಧಗಳನ್ನು ತುರಿತು (7)

76. ಬಿಮೋಚಿಸಿದ್ದಿಷ್ಟಪರಂತೆ
ಎಫೆನ 1:7, 8ಎ
77. ಶುಭಿನಲ್ಪಿಷ್ಟಪರಂತೆ
ಎಫೆನ 1:7, 8ಎ
78. ನಿತಿಪಂತರೆಂದು ನಿಜಾಯ ಹೊಂದಿದವರಂತೆ
ರೋಮಾನ್‌ರ 3:23, 24; 5:1

79. ಸಂಧಾನದೊಂಡಪರಂತೆ
2 ಕೈಲಂಥ 5:18, 19

80. ರಕ್ತಧಳಿ ಪೂರ್ಣಿಂಬಿತಾಳ್ಳಿಲ್ಪಿಷ್ಟಪರಂತೆ
ಅಪ್ರೋನ್ತಲರ ಕೃತ್ಯಾರ್ಥ 22:16

81. ಜವವನ್ನು ಸ್ವಿಕರಿಸಿದವರಂತೆ
ಅಪ್ರೋನ್ತಲರ ಕೃತ್ಯಾರ್ಥ 11:18
1 ಯೋಹಾನ 5:13

82. ತಂದೆಯನ್ನು ತಪ್ಪಾರಿಸಿನ್ನು ಸ್ವಿಕರಿಸಿದವರಂತೆ
1 ಯೋಹಾನ 2:24

ಹೊಡ್ಲಿಟ್ ನ್ನಾನವನ್ನು ತುರಿತು (21)

83. ಶ್ರಾಸಿಗಳಾದ ದೇವಜನರಂತೆ
1 ಹೆಂತ್ರ 1:1, 2
84. ಅತ್ಯಿಕ ಇನ್ನಾಯಿಂದಿನರಂತೆ
ರಲಾರ್ಯ 6:16

- 85.** ਸਾਤਨ ਜੇਵਿਗੜਂਦੇ
2 ਕੌਲਿਂਧ 5:17
- 86.** ਜੇਵਚੁੰਬ੍ਰੂ ਤਲ੍ਹਾਗੜਂਦੇ
1 ਹੋਤੇ 2:5
- 87.** ਏਛ੍ਹੇ ਮੁਹਦਦਂਦੇ
ਦੋਵਸਾਹੁਰ 11:17-21
- 88.** ਜੱਤੀਆਂਕ ਸੰਨਾਥੁਨਦਰਚਰਦੀਂ
ਫਿਅਫ਼ੀ 3:20, 21
- 89.** ਪ੍ਰਭਾਗੀਗੜਂਦੇ
ਇਜ਼ਿਯ 11:13
1 ਹੋਤੇ 2:11
- 90.** ਜਦਰਿਲਵਰਚਰਦੀਂ
ਯਾਕੈਲਬ 1:1
- 91.** ਬਿਂਦੇਯ ਮੁਖਨ ਕੜ੍ਹੁਝਦਦੀਂ
ਮੁਤ੍ਰਾਧੁ 16:18
- 92.** ਅਭਿਆਸਨ ਮੁਕੂਝਦੀਂ
ਗਲਾਕ੍ਯ 3:29
- 93.** ਫਣੈਰਾਡ ਹੁਲਚਰਦੀਂ
ਯਾਕੈਲਬ 1:1
- 94.** ਸਿਜਵਾਦ ਫਨੈਤਿਧਰਚਰਦੀਂ
ਫਿਅਫ਼ੀ 3:3
- 95.** ਪ੍ਰਤਿਮ ਭਲਗੜਦੀਂ
ਯਾਕੈਲਬ 1:18
ਕੁਤਟਨੇ 14:4
- 96.** ਬਛ੍ਹੇ ਸਾਤਨ ਵੁਰਿਝਨਦੀਂ
ਏਹੋਨ 2:15
- 97.** ਪ੍ਰਤੀਖੈਨ੍ਹੁਝ੍ਹੁਵਰਚਰਦੀਂ
1 ਕੌਲਿਂਧ 1:1, 2

98. സ്നേഹികൾക്ക്

3 യോഹാന 14

99. സ്ഥാപിച്ചപറമ്പ്

1 ഹൈത്ര 2:17

100. അയ്യുക്കോട്ട് അചുന്നവ്

2 യോഹാന 1-3

101. മിശ്റ് കിഴിയുവ ബിളീയം

മുത്രായ 13:47-50

102. കത്താനിംഡ് സെഡല്ലുപ്പ് റിഡപം

മുത്രായ 15:13

103. നമ്മാച്ചാനിഡ് ബിംധുനിഡിള് ജീവിസ്വവർപ്പം

എഹ്ന 4:1-3

പിഘ്രാനിഗൾ

‘കോൻ ഒദംബഡികൈയല്ല സഭിനാരി ഉള്ളടക്കാരി ഉള്ളടക്കാരി മുത്തു ഉള്ളടക്കാരി ചു ഹണ്ണിയൻസു നംഗ്രേഷിനുപുരുദരല്ല ഹാലോ എന്നു. ബിനേയരു അവൾനീ നാനു ചിൽശങ്കരാറി കൃത്യക്കൈയുഖ്യപ്പനാറിയുണ്ടു്. അവരു നംഗ്രേഷിനുവികൈയല്ല പ്രതിയോംദരല്ല നാനു ഒപ്പീക്കൈലഭ്യല്ല, ആദരേ കു വിജയിദല്ല അവരു പ്രസ്തുക്കപ്പു ബഡച്ച സന്തായുക്കവാദ അല്ലേണ വാറിദേ മുത്തു ചു ദ്വൈക്കൈാന്ദിനം, ഹൈജ്ഞു ആശാവാറി കു വിജയിചന്നു അദ്യയിന മാദലു ബയിനുവ്വെലിനീ അദന്നു ശിക്കാരനു മാദലാറിദേ. നേരാറിലും: ഹാലോ എന്നു. ബിനേയരു, *Images of the Church in the New Testament* (Philadelphia: Westminster Press, 1960).’² ഹാലോ എന്നു. ബിനേയരുനു “കോൻ ഒദംബഡികൈയല്ല സഭിയു രാഹക്കഗഭു്” എംബ തന്നു യാദിയല്ല, ഹദഗ, കിട്ടുഗൾ, കൊരങ്ങേണ, ദാബിഡനു മുനേ, ചേരേമു ജിംബ, അജ്ഞകൈ മാദുവ കുലമുല, ഹലിയും പഞ്ചം, ഹബ്ഗുൾ, കൈനേയു ആദാമു, മനസ്സു കുമാര, നബ്രൂ വിശ്വാലി, ബരാളക്കുട്ടു യുഗ, ജീവപ്പുക്കു, മുത്തു മുസ്ലീമുനു തായു, എംബവുഗിക്കണ്ണു ഉള്ളടക്കാരിസ്ഥാനിനുണ്ടു്; ആദരേ കു രാഹക്കഗഭു് കോൻ ഒദംബഡികൈയു ബരഹഗാരലിനു സഭിനാരി ബകിരംഡാരാറിയാഗാൾ, ഗുപ്തകാരിയാഗാൾ ഉള്ളടക്കാരിസ്ഥാനിനും നാനു കംഡക്കൈാന്ദിരുപുരുല്ല, അവനു യാദിമാറിദ കൈലവു രാഹക്കഗഭു് ഇതരു രാഹക്കഗഭു് നക്കലു പ്രതിഗഭു് എംബദന്നു നക്ക കംഡക്കൈാന്ദിരുലു്; ഹിന്ദിരുപുരുലിനും അപുഗഭന്നു നാനു പ്രത്യേകവാറി യാദിമാറിരുപുരുലു, ചു തൈഗിനപുഗഭു് നക്കലു പ്രതിഗശിംധു നാനു യോജിസിദ്ധേനേ: “ദേശകു മുത്തു രക്തു്” എംബുമു “ഹാതേയല്ല സക്ഭാഗിഗഭു്” മുത്തു “അക്കുക്കദേശു്” എംബുമു. “ക്രിസ്തനു അക്കുക്കദേശു്” എംബുദക്കൈ നക്കലു പ്രതിഗഭാറിദേ. അവനു യാദിമാറിദ കൈലവു രാഹക്കഗഭു് സഭിനിന്ത ഹൈജ്ഞു കൈലുന്നു അദ്യയിൽനാനു കൈലുന്നു. “സഭിയു ശിരസ്സു്” മുത്തു “ജാഗതിക അതുഗഭ ശിരസ്സു്” എംബ അവനു അല്ലേണ ഗഭന്നു ചു പരുവാദല്ല ഹാകുത്തേനേ. ³ ചു അല്ലേണവു നാമാസ്യവാറി സഭിനീ ഇതുപുരുദക്കിട്ടു ഹൈജ്ഞു അതോസ്തുലിനാരി ഇതുതുദേ. ആദരു അസ്ത്രയുവു ആഗ അതോസ്തുലരു ഇട്ടും കുണ്ട അതോസ്തുലിനും കൈഡല്ലുപ്പ് നടദേശവന്നു സഭിയു

ଜଗତ୍ପିନ୍ନା ଇଂଦ୍ର ପ୍ରତିନିଧିକରଣକୁଟେ ଏବଂ ବୁଦ୍ଧନ୍ତ ମନସ୍ମିନ୍ନାଯ୍ୟକେବେଳ୍ଲାଙ୍କୁଠାର୍ଥୀ.

© 2009 Truth for Today